



No. of Printed Pages: 16

Booklet Serial No.

150504

Reg. No.

U 1 5 A T 2 4 C 0007

IV Semester B.Com – (SEP) Degree Examination

May/June – 2026

COMMERCE

Digital Financial Accounting (SEC)

(Regular)

Time: 60 Minutes

Maximum Marks: 40

Instructions to Candidates:

1. Immediately after commencement of the examination, the candidate should check that the questions paper supplied contains all the 40 questions in serial order. The questions paper cannot have unprinted, torn or missing pages. If so, he/she should bring it to the notice of the Invigilator and get it replaced by a complete question paper.

ಪರೀಕ್ಷೆ ಪ್ರಾರಂಭವಾದ ತಕ್ಷಣ, ಅಭ್ಯರ್ಥಿಯು ಒದಗಿಸಲಾದ ಪ್ರಶ್ನೆಪತ್ರಿಕೆಯು ಎಲ್ಲಾ 40 ಪ್ರಶ್ನೆಗಳನ್ನು ಅನುಕ್ರಮ ಕ್ರಮದಲ್ಲಿ ಹೊಂದಿದೆಯೇ ಎಂದು ಪರಿಶೀಲಿಸಬೇಕು. ಪ್ರಶ್ನೆಪತ್ರಿಕೆಯಲ್ಲಿ ಮುದ್ರಿಸದ, ಹರಿದ ಅಥವಾ ಬಿಟ್ಟುಹೋದ ಪುಟಗಳನ್ನು ಹೊಂದಿರಬಾರದು. ಹಾಗಿದ್ದಲ್ಲಿ ಅವನು/ಅವಳು ಅದನ್ನು ಮೇಲ್ವಿಚಾರಕರ ಗಮನಕ್ಕೆ ತಂದು ಸಂಪೂರ್ಣ ಪ್ರಶ್ನೆಪತ್ರಿಕೆಯನ್ನು ಬದಲಾಯಿಸಿಕೊಳ್ಳಬೇಕು.

2. The last page of the question paper may be used for rough work.
ಪ್ರಶ್ನೆ ಪತ್ರಿಕೆಯ ಕೊನೆಯ ಪುಟವನ್ನು ಕಚ್ಚಾ (Rough work) ಕೆಲಸಕ್ಕೆ ಬಳಸಬಹುದು.
3. Each question has four multiple choice answers, choose the correct answer and shade correct circle in the OMR sheet.
ಪ್ರತಿಯೊಂದು ಪ್ರಶ್ನೆಗೆ ನಾಲ್ಕು ಬಹು ಆಯ್ಕೆಯ ಉತ್ತರಗಳಿದ್ದು ಸರಿಯಾದ ಉತ್ತರವನ್ನು ಆರಿಸಿ ಓ.ಎಂ.ಆರ್ ಶೀಟ್‌ನಲ್ಲಿ ಶೇಡ್ ಮಾಡಿ.

4. Use only Blue / Black Ball Point Pen to darken the circle for Answers.
ಉತ್ತರಗಳನ್ನು ಭರ್ತಿ ಮಾಡಲು ನೀಲಿ/ಕಪ್ಪು ಬಾಲ್‌ಪಾಯಿಂಟ್ ಪೆನ್ ಅನ್ನು ಮಾತ್ರ ಉಪಯೋಗಿಸಿರಿ.

5. Do not Fold, Tear, Wrinkle, Staple or use whitener on the OMR sheet.
ಓ.ಎಂ.ಆರ್ ಹಾಳೆಯನ್ನು ಮಡಚುವುದು, ಹರಿಯುವುದು, ಸ್ನೇಪಲ್ ಪಿನ್, ವೈಟ್ನರ್ ಬಳಸುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ.

6. No Candidates will be allowed to leave the examination Hall till the end of session and without handing over his/her answer sheet to invigilator.
ಯಾವುದೇ ಅಭ್ಯರ್ಥಿಯು ಪರೀಕ್ಷಾ ಅವಧಿ ಮುಗಿಯುವವರೆಗೆ ಮತ್ತು ತಮ್ಮ ಉತ್ತರ ಪತ್ರಿಕೆಯನ್ನು ಕೊಠಡಿ ಮೇಲ್ವಿಚಾರಕರಿಗೆ ನೀಡದೆ ಪರೀಕ್ಷಾ ಕೊಠಡಿಯಿಂದ ಹೊರಹೋಗಲು ಅನುಮತಿಸಲಾಗುವುದಿಲ್ಲ.

7. Candidates should ensure that the invigilator has verified all the entries and that the invigilator has affixed his/her signature in the space provided on the OMR.

ಅಭ್ಯರ್ಥಿಗಳು ಮೇಲ್ವಿಚಾರಕರು ಎಲ್ಲಾ ನಮೂದುಗಳನ್ನು ಪರಿಶೀಲಿಸಿದ್ದಾರೆ ಮತ್ತು ಮೇಲ್ವಿಚಾರಕರು ಓ.ಎಂ.ಆರ್. ನಲ್ಲಿ ಒದಗಿಸಲಾದ ಸ್ಥಳದಲ್ಲಿ ತಮ್ಮ ಸಹಿಯನ್ನು ಹಾಕಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು.



1. Digital financial accounting refers to :

- A) Manual accounting
- B) Accounting using Computers
- C) Paper based accounting
- D) All of the above.

ಡಿಜಿಟಲ್ ಹಣಕಾಸು ಲೆಕ್ಕಪತ್ರ ಎಂದರೆ:

- A) ಕೈಯಾರೆ ಲೆಕ್ಕಪತ್ರ
- B) ಕಂಪ್ಯೂಟರ್ ಮೂಲಕ ಲೆಕ್ಕಪತ್ರ ನಿರ್ವಹಣೆ
- C) ಕಾಗದದಲ್ಲಿ ಲೆಕ್ಕಪತ್ರ
- D) ಮೇಲಿನ ಎಲ್ಲವೂ

2. Which of the following is NOT a feature of digital accounting?

- A) Speed
- B) Accuracy
- C) Time consuming
- D) Data storage

ಕೆಳಗಿನವುಗಳಲ್ಲಿ ಯಾವುದು ಡಿಜಿಟಲ್ ಲೆಕ್ಕಪತ್ರದ ಲಕ್ಷಣವಲ್ಲ?

- A) ವೇಗ
- B) ನಿಖರತೆ
- C) ಸಮಯ ಹೆಚ್ಚು ಬೇಕಾಗುವುದು
- D) ಡೇಟಾ ಸಂಗ್ರಹಣೆ

3. Manual accounting uses:

- A) Computers
- B) Software
- C) Paper & Pen
- D) Internet

ಮ್ಯಾನುವಲ್ ಲೆಕ್ಕಪತ್ರದಲ್ಲಿ ಬಳಸುವುದು:

- A) ಕಂಪ್ಯೂಟರ್
- B) ಸಾಫ್ಟ್‌ವೇರ್
- C) ಪೇಪರ್ & ಪೆನ್
- D) ಇಂಟರ್‌ನೆಟ್



4. Accounting System means;

- A) Method of recording transactions B) Production method
C) Sales Method D) Marketing method

ಲೆಕ್ಕಪತ್ರದ ವ್ಯವಸ್ಥೆ ಎಂದರೆ :

- A) ವ್ಯವಹಾರಗಳ ದಾಖಲೆ ವಿಧಾನ B) ಉತ್ಪಾದನ ವಿಧಾನ
C) ಮಾರಾಟ ವಿಧಾನ D) ಮಾರುಕಟ್ಟೆ ವಿಧಾನ

5. An example of computerised accounting is:

- A) Handwritten books B) Tally software
C) Paper register D) Calculator

ಕಂಪ್ಯೂಟರೈಸ್ಡ್ ಲೆಕ್ಕಪತ್ರದ ಒಂದು ಉದಾಹರಣೆ:

- A) ಕೈಪಿಡಿ ಪುಸ್ತಕ B) ಟ್ಯಾಲಿ ಸಾಫ್ಟ್‌ವೇರ್
C) ಕಾಗದದ ರಿಜಿಸ್ಟರ್ D) ಕ್ಯಾಲ್ಕುಲೇಟರ್



6. The difference between manual & computerised accounting includes:

- A) Speed
- B) Accuracy
- C) Data storage
- D) All of the above

ಕೆಳಗಿನವುಗಳಲ್ಲಿ ಯಾವುದು ಮ್ಯಾನುಯಲ್ & ಕಂಪ್ಯೂಟರೈಸ್ಡ್ ಲೆಕ್ಕಪತ್ರದ ವ್ಯತ್ಯಾಸ

- A) ವೇಗ
- B) ನಿಖರತೆ
- C) ಡಾಟಾ ಸಂಗ್ರಹಣೆ
- D) ಮೇಲಿನ ಎಲ್ಲವೂ

7. While choosing accounting software we should consider.

- A) Cost
- B) Ease of use
- C) Security
- D) All of the above

ಲೆಕ್ಕಪತ್ರ ಸಾಫ್ಟ್‌ವೇರ್ ಆಯ್ಕೆ ಮಾಡುವಾಗ ಗಮನಿಸಬೇಕಾದುದು:

- A) ವೆಚ್ಚ
- B) ಉಪಯೋಗ ಸುಲಭತೆ
- C) ಭದ್ರತೆ
- D) ಮೇಲಿನ ಎಲ್ಲವೂ

8. Which of the following is NOT accounting software

- A) Tally
- B) Busy
- C) MS Excel
- D) MS Word

ಕೆಳಗಿನವುಗಳಲ್ಲಿ ಯಾವುದು ಲೆಕ್ಕಪತ್ರ ಸಾಫ್ಟ್‌ವೇರ್ ಅಲ್ಲ ?

- A) ಟ್ಯಾಲಿ
- B) ಬ್ಯುಸಿ
- C) ಎಮ್.ಎಸ್.ಎಕ್ಸೆಲ್
- D) ಎಮ್.ಎಸ್.ವರ್ಡ್



9. Which accounting software is widely used in India?

A) Photoshop

B) Tally

C) Auto CAD

D) All of the above

ಯಾವ ಲೆಕ್ಕಪತ್ರ ಸಾಫ್ಟ್‌ವೇರ್ ಭಾರತದಲ್ಲಿ ಹೆಚ್ಚು ಬಳಸುವುದು ?

A) ಫೋಟೋ ಶಾಪ್

B) ಟ್ಯಾಲಿ

C) ಆಟೋಕ್ಯಾಡ್

D) ಮೇಲಿನ ಎಲ್ಲವೂ

10. Which of the following is part of accounting system?

A) Journal

B) Ledger

C) Trial Balance

D) All of the above

ಕೆಳಗಿನವುಗಳಲ್ಲಿ ಯಾವುದು ಲೆಕ್ಕಪತ್ರ ವ್ಯವಸ್ಥೆಯ ಭಾಗ?

A) ಜರ್ನಲ್

B) ಲೆಡ್ಜರ್

C) ಟ್ರಯಲ್ ಬ್ಯಾಲೆನ್ಸ್

D) ಮೇಲಿನ ಎಲ್ಲವೂ

11. Data Security in computerised accounting is -----

A) Low

B) High

C) None

D) Not required

ಕಂಪ್ಯೂಟರೈಸ್ಡ್ ಲೆಕ್ಕಪತ್ರದಲ್ಲಿ ಡೇಟಾ ಸುರಕ್ಷತೆ:

A) ಕಡಿಮೆ

B) ಹೆಚ್ಚು

C) ಇಲ್ಲ

D) ಅನಗತ್ಯ



12. Important factor while selecting accounting Software:

- | | |
|----------------------|---------------------|
| A) Business needs | B) Budget |
| C) User-friendliness | D) All of the above |

Accounting Software ಆಯ್ಕೆ ಮಾಡುವಾಗ ಪ್ರಮುಖ ಅಂಶ:

- | | |
|------------------|-----------------|
| A) ಕಂಪನಿಯ ಅಗತ್ಯ | B) ಬಜೆಟ್ |
| C) ಬಳಕೆದಾರಸ್ನೇಹಿ | D) ಮೇಲಿನ ಎಲ್ಲವೂ |

13. Reports in digital accounting are :

- | | |
|-------------------------|----------------------|
| A) Difficult to prepare | B) Generated quickly |
| C) Not available | D) Done manually |

ಡಿಜಿಟಲ್ ಲೆಕ್ಕಪತ್ರದಲ್ಲಿ ವರದಿಗಳು :

- | | |
|------------------|-------------------------|
| A) ತಯಾರಿಸಲು ಕಷ್ಟ | B) ತ್ವರಿತವಾಗಿ ಸಿಗುತ್ತವೆ |
| C) ಲಭ್ಯವಿಲ್ಲ | D) ಕೈಯಾರೆ ಮಾಡಬೇಕು |

14. Gateway of Tally is:

- | | |
|---------------------------|------------------------|
| A) Report screen | B) Main menu of Tally |
| C) Ledger creation screen | D) Company info screen |

ಗೇಟ್‌ವೇ ಆಫ್ ಟ್ಯಾಲಿ ಎಂದರೆ :

- | | |
|----------------------|----------------------|
| A) ವರದಿ ಪರದೆ | B) Tallyಯ ಮುಖ್ಯಮೆನು |
| C) ಲೆಡ್ಜರ್ ರಚನೆ ಪರದೆ | D) ಕಂಪನಿ ಮಾಹಿತಿ ಪರದೆ |



15. Company data in Tally is stored in:

- A) CPU
- B) Hard disk
- C) RAM
- D) Monitor

ಟ್ಯಾಲಿಯಲ್ಲಿನ ಕಂಪನಿ ಡೇಟಾ ಎಲ್ಲಿ ಸಂಗ್ರಹವಾಗುತ್ತದೆ?

- A) CPU
- B) Hard disk
- C) RAM
- D) Monitor

16. Tally supports which type of accounting?

- A) Single entry system
- B) Double entry system
- C) No entry system
- D) Cash system only

ಟ್ಯಾಲಿ ಯಾವ ಲೆಕ್ಕಪತ್ರ ವಿಧಾನವನ್ನು ಅನುಸರಿಸುತ್ತದೆ?

- A) ಏಕ ನಮೂನೆಯ ಪದ್ಧತಿ
- B) ದ್ವಿ ನಮೂನೆಯ ಪದ್ಧತಿ
- C) ನೋ ಎಂಟ್ರಿ ಪದ್ಧತಿ
- D) ನಗದು ಪದ್ಧತಿ

17. Which feature is used for maintaining accounts in Tally?

- A) Inventory Feature
- B) Accounting Feature
- C) Security Feature
- D) Payroll Feature

ಲೆಕ್ಕಪತ್ರ ನಿರ್ವಹಣೆಗೆ ಯಾವ ಫೀಚರ್ ಬಳಸುತ್ತಾರೆ?

- A) ಇನ್‌ವೆಂಟರಿ ಫೀಚರ್
- B) ಅಕೌಂಟಿಂಗ್ ಫೀಚರ್
- C) ಸೆಕ್ಯೂರಿಟಿ ಫೀಚರ್
- D) ಪೇರೋಲ್ ಫೀಚರ್



18. F12 key is used for

A) Company features

C) Voucher entry

B) Configuration

D) Exit

F12 key ಬಳಸುವುದು:

A) ಕಂಪನಿ ಫೀಚರ್ಸ್

C) ವೋಚರ್ ಎಂಟ್ರಿ

B) ಕಾನ್ಫಿಗರೇಷನ್

D) ಹೊರಗೆ

19. Which of the following is NOT a component of Tally?

A) Accounting

C) Payroll

B) Inventory

D) Animation

ಕೆಳಗಿನವುಗಳಲ್ಲಿ ಯಾವುದು ಟಾಲಿಯ ಭಾಗವಲ್ಲ?

A) ಲೆಕ್ಕಶಾಸ್ತ್ರ

C) ವೇತನದಾರರ ಪಟ್ಟಿ

B) ಸರಕು ಸಂಗ್ರಹ

D) ಸಂಚಲನ ಚಿತ್ರ

20. Which feature helps in tax calculation?

A) Accounting feature

C) Statutory & Taxation feature

ತೆರಿಗೆ ಲೆಕ್ಕಪತ್ರಕ್ಕೆ ಯಾವ ಫೀಚರ್ ಬಳಸುತ್ತಾರೆ?

A) ಲೆಕ್ಕದ ವೈಶಿಷ್ಟ್ಯಗಳು

C) ಶಾಸನಬದ್ಧ & ತೆರಿಗೆ ವೈಶಿಷ್ಟ್ಯಗಳು

B) Inventory feature

D) Payroll feature

B) ಸರಕು ಸಂಗ್ರಹ ವೈಶಿಷ್ಟ್ಯಗಳು

D) ವೇತನದಾರ ಪಟ್ಟಿ ವೈಶಿಷ್ಟ್ಯಗಳು



21. Company creation requires:

- A) Company name
- B) Address
- C) Financial year
- D) All of the above

ಕಂಪನಿ ರಚನೆಗೆ ಬೇಕಾಗುವ ಮಾಹಿತಿ:

- A) ಕಂಪನಿ ಹೆಸರು
- B) ವಿಳಾಸ
- C) ಹಣಕಾಸು ವರ್ಷ
- D) ಮೇಲಿನ ಎಲ್ಲವೂ

22. Tally Software is mainly used in

- A) Education
- B) Banking
- C) Business accounting
- D) All of the above

ಟ್ಯಾಲಿ ಮುಖ್ಯವಾಗಿ ಬಳಸುವುದು:

- A) ಶಿಕ್ಷಣ
- B) ಬ್ಯಾಂಕಿಂಗ್
- C) ವ್ಯವಹಾರ ಲೆಕ್ಕಪತ್ರ
- D) ಮೇಲಿನ ಎಲ್ಲವೂ

23. Restore option in Tally is used to:

- A) Delete data
- B) Recover backup data
- C) Create ledger
- D) Close company

Restore ಆಯ್ಕೆಯ ಉಪಯೋಗ:

- A) ಡೇಟಾ ಅಳಿಸಲು
- B) ಬ್ಯಾಕಪ್ ಡೇಟಾವನ್ನು ಮರಳಿ ಪಡೆಯಲು
- C) ಲೆಡ್ಜರ್ ರಚಿಸಲು
- D) ಕಂಪನಿ ಮುಚ್ಚಲು



24. Tally is developed by:

- | | |
|------------|------------------------------|
| A) Infosys | B) Tally Solutions Pvt. Ltd. |
| C) Wipro | D) Microsoft |

ಟ್ಯಾಲಿಯನ್ನು ಅಭಿವೃದ್ಧಿಪಡಿಸಿದ ಸಂಸ್ಥೆ:

- | | |
|--------------|-----------------------------|
| A) ಇನ್ಫೋಸಿಸ್ | B) ಟ್ಯಾಲಿ ಸಲ್ಯೂಷನ್ ಪ್ರೈ.ಲಿ. |
| C) ವಿಪ್ರೋ | D) ಮೈಕ್ರೋಸಾಫ್ಟ್ |

25. Which key is used to change date in Tally?

- | | |
|-------|-------|
| A) F1 | B) F2 |
| C) F3 | D) F4 |

ದಿನಾಂಕ ಬದಲಿಸಲು ಯಾವ ಕೀ ಬಳಸುತ್ತಾರೆ?

- | | |
|-------|-------|
| A) F1 | B) F2 |
| C) F3 | D) F4 |

26. Why is a group selected while creating a Ledger?

- | | |
|-------------------|------------------------------|
| A) For decoration | B) For proper classification |
| C) To delete data | D) To restrict reports |

ಲೆಡ್ಜರ್ ರಚಿಸುವಾಗ ಗುಂಪು ಆಯ್ಕೆ ಮಾಡುವುದೇಕೆ?

- | | |
|-----------------|--------------------------|
| A) ಅಲಂಕಾರಕ್ಕಾಗಿ | B) ಸರಿಯಾದ ವರ್ಗೀಕರಣಕ್ಕಾಗಿ |
| C) ಡೇಟಾ ಅಳಿಸಲು | D) ವರದಿ ತಡೆಯಲು |



27. Which of the following is NOT a Ledger group?

A) Sundry Debtors

B) Sundry Creditor

C) Fixed Assets

D) Voucher entry

ಕೆಳಗಿನವುಗಳಲ್ಲಿ ಯಾವುದು ಲೆಡ್ಜರ್ ಗುಂಪು ಅಲ್ಲ?

A) ಸಾಲಗಾರರು

B) ಸಾಲದಾತರು

C) ಸ್ಥಿರ ಆಸ್ತಿಗಳು

D) ವೋಚರ್ ನಮೂದು

28. Debit note is used for:

A) Sales

B) Purchase return

C) Cash receipt

D) Bank transaction

ಡೆಬಿಟ್ ನೋಟ್ ಅನ್ನು ಉಪಯೋಗಿಸುವುದು

A) ಮಾರಾಟ

B) ಖರೀದಿ ಹಿಂತಿರುಗಿಸುವಿಕೆ

C) ಹಣ ಸ್ವೀಕೃತಿ

D) ಬ್ಯಾಂಕ್ ವ್ಯವಹಾರ

29. Stock item refers to:

A) Cash

B) Goods

C) Bank

D) Expenses

ಸ್ಟಾಕ್ ಎಂದರೆ :

A) ಹಣ

B) ಸರಕುಗಳು

C) ಬ್ಯಾಂಕು

D) ವೆಚ್ಚಗಳು



30. Esc key in voucher entry is used to:

A) Save

B) Cancel /Go back

C) Delete

D) Copy

ವೋಚರ್ ಎಂಟ್ರಿನಲ್ಲಿ Esc ಕೀ ಬಳಸುವುದು:

A) ಸೇವ್ ಮಾಡಲು

B) ರದ್ದು ಮಾಡಲು / ಹಿಂದಿರುಗಲು

C) ಅಳಿಸಲು

D) ಕಾಪಿ ಮಾಡಲು (ನಕಲು ಮಾಡಲು)

31. Trial balance is prepared to:

A) Find profit

B) Check arithmetical accuracy

C) Record transactions

D) Calculate tax

ಟ್ರಯಲ್ ಬ್ಯಾಲನ್ಸ್ ತಯಾರಿಸುವುದರ ಉದ್ದೇಶ:

A) ಲಾಭ ಕಂಡುಹಿಡಿಯಲು

B) ಲೆಕ್ಕಗಳ ಗಣಿತೀಯ ಶುದ್ಧತೆ ಪರಿಶೀಲಿಸಲು

C) ವ್ಯವಹಾರ ದಾಖಲಿಸಲು

D) ತೆರಿಗೆ ಲೆಕ್ಕಿಸಲು

32. Balance Sheet contains:

A) Income & Expenses

B) Assets & Liabilities

C) Sales

D) Purchases

ಬ್ಯಾಲನ್ಸ್ ಶೀಟ್ ಒಳಗೊಂಡಿರುವುದು:

A) ಆದಾಯ & ವೆಚ್ಚ

B) ಆಸ್ತಿ & ಹೊಣೆಗಾರಿಕೆಗಳು

C) ಮಾರಾಟ

D) ಖರೀದಿ



33. Ratio Analysis helps in:

A) Data entry

B) Financial analysis

C) Printing

D) Back up

ಅನುಪಾತ ವಿಶ್ಲೇಷಣೆ ಬಳಸುವುದೇ

A) ಡೇಟಾ ನಮೂದು

B) ಹಣಕಾಸು ವಿಶ್ಲೇಷಣೆ

C) ಮುದ್ರಣ

D) ಬ್ಯಾಕಪ್

34. Cash Flow Statement shows:

A) Profit only

B) Cash inflows and out flows

C) Stock details

D) Tax details

ನಗದು ಹರಿವು ತಃಖ್ತೆ ತೋರಿಸುವುದು:

A) ಲಾಭ ಮಾತ್ರ

B) ನಗದು ಒಳ ಹರಿವು & ಹೊರ ಹರಿವು

C) ಸ್ಟಾಕ್ ವಿವರಗಳು

D) ತೆರಿಗೆ ವಿವರಗಳು

35. Budget in Tally is used for:

A) Recording transactions

B) Planning & Control

C) Data deletion

D) Report printing

ಟ್ಯಾಲಿಯಲ್ಲಿ ಬಜೆಟ್ ಬಳಸುವುದು:

A) ವ್ಯವಹಾರ ದಾಖಲಿಸಲು

B) ಯೋಜನೆ & ನಿಯಂತ್ರಣಕ್ಕೆ

C) ಡೇಟಾ ಅಳಿಸಲು

D) ವರದಿ ಮುದ್ರಿಸಲು



36. Audit feature is used to:

A) Create reports

B) Verify entries

C) Record vouchers

D) Maintain stock

ಲೆಕ್ಕಪರಿಶೋಧನೆ ಉಪಯೋಗಿಸುವುದು.

A) ವರದಿ ರಚನೆ

B) ದಾಖಲೆಗಳ ಪರಿಶೀಲನೆ

C) ವೋಚರ್ ನಮೂದು

D) ಸ್ಟಾಕ್ ನಿರ್ವಹಣೆ

37. Bank Reconciliation helps to:

A) Calculate profit

B) Match bank & book balances

C) Record transactions

D) Create ledger.

Bank Reconciliation ಉಪಯೋಗ:

A) ಲಾಭ ಲೆಕ್ಕಿಸಲು

B) ಬ್ಯಾಂಕ್ & ಪುಸ್ತಕದ ಶೇಷ ಹೊಂದಿಸಲು

C) ವ್ಯವಹಾರ ದಾಖಲಿಸಲು

D) ಲೆಡ್ಜರ್ ರಚಿಸಲು

38. Export option is used for:

A) Printing

B) Sending data to other formats

C) Deleting data

D) Saving voucher.

Export ಉಪಯೋಗ:

A) ಮುದ್ರಣ

B) ಡೇಟಾವನ್ನು ಬೇರೆ ರೂಪಗಳಿಗೆ ಕಳುಹಿಸಲು

C) ಡೇಟಾ ಅಳಿಸಲು

D) ಸೇವ್ ಮಾಡಲು



39. How to record depreciation in Tally?

A) Journal voucher

B) Sales voucher

C) Purchase voucher

D) Payment voucher

ಟ್ಯಾಲಿಯಲ್ಲಿ ಸವಕಳಿ ಹೇಗೆ ದಾಖಲಿಸುವುದು?

A) ಜರ್ನಲ್ ವೋಚರ್

B) ಮಾರಾಟ ವೋಚರ್

C) ಖರೀದಿ ವೋಚರ್

D) ಪಾವತಿ ವೋಚರ್

40. Short cut key to quit Tally ERP.9.

A) Ctrl + Q

B) Alt + F4

C) Alt + F3

D) Ctrl + M

ಟ್ಯಾಲಿಯನ್ನು ಮುಚ್ಚಲು ಬಳಸುವ Short cut key ಯಾವುದು?

A) Ctrl + Q

B) Alt + F4

C) Alt + F3

D) Ctrl + M

